

Kerala Gazette No. 9 dated 27th February, 2018.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಎ) ಇಲಾಖೆ

ಅಧಿಸೂಚನೆ

ನಂ. 22860/ಲೆ. 1/2016/ಕಾನೂನು. ತಿರುವನಂತಪುರ, 2016 ನವೆಂಬರ್ 10,
1192 ತುಲಾ 25/
1938 ಕಾರ್ತಿಕ 19.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆ ಮಂಜೂರುಮಾಡಿದಂತಹ ಮಸೂದೆಗೆ 2016 ನವೆಂಬರ್ 10ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಕಲ, ಎನ್. ಎಲ್.,

ಕಾನೂನು ಇಲಾಖೆ ವಿಶೇಷ ಕಾರ್ಯದರ್ಶಿ .

2016ರ 16ನೇ ಅಧಿನಿಯಮ

2016ರ ಕೇರಳ ಧನವಿನಿಯೋಗ (3ನೇ ನಂಬ್ರ) ಅಧಿನಿಯಮ

2016-2017 ಆರ್ಥಿಕ ವರ್ಷದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಸಹ ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸುವ

ಒಂದು

ಅಧಿನಿಯಮ

ಪೀಠಿಕೆ.—2016-2017 ಆರ್ಥಿಕ ವರ್ಷದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಸಹ ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸುವುದು ಅಗತ್ಯವಾದುದರಿಂದ;

ಭಾರತ ಗಣರಾಜ್ಯದ ಅರುವತ್ತೇಳನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು.—ಈ ಅಧಿನಿಯಮವನ್ನು 2016ರ ಕೇರಳ ಧನವಿನಿಯೋಗ (3ನೇ ನಂಬ್ರ) ಅಧಿನಿಯಮ ಎಂದು ಕರೆಯಬಹುದು.

2. 2016-2017 ಆರ್ಥಿಕ ವರ್ಷಕ್ಕೆ ಕೇರಳ ರಾಜ್ಯ ಸಂಚಿತ ನಿಧಿಯಿಂದ 846,07,13,000 ರೂಪಾಯಿಗಳ ನೀಡುವಿಕೆ.—2016-2017 ಆರ್ಥಿಕ ವರ್ಷದಲ್ಲಿ ಉಂಟಾಗುವ ವಿವಿಧ ಖರ್ಚುಗಳನ್ನು ಭರಿಸುವುದಕ್ಕಾಗಿ, ಅನುಸೂಚಿಯ (2)ನೇ ಕಾಲದಲ್ಲಿ ಹೇಳಿರುವ ಸೇವೆಗಳಿಗೆ ಹಾಗೂ ಉದ್ದೇಶಗಳಿಗೆ ಸಂಬಂಧಿಸಿ ಅನುಸೂಚಿಯ (3)ನೇ ಕಾಲದಲ್ಲಿ ಹೇಳಿರುವುದಕ್ಕಿಂತ ಮೀರದ ಹಾಗೂ ಒಟ್ಟು ಎಂಟುನೂರ ನಲವತ್ತಾರು ಕೋಟಿ ಏಳು ಲಕ್ಷದ ಹದಿಮೂರು ಸಾವಿರ ರೂಪಾಯಿಗಳಷ್ಟಾಗುವ ಮೊತ್ತಗಳನ್ನು ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡಬಹುದಾಗಿದೆ ಹಾಗೂ ವಿನಿಯೋಗಿಸಬಹುದಾಗಿದೆ.

3. ಧನವಿನಿಯೋಗ.—ಈ ಅಧಿನಿಯಮದ ಪ್ರಕಾರ ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸಿರುವ ಮೊತ್ತಗಳನ್ನು 2016-2017 ಆರ್ಥಿಕ ವರ್ಷಕ್ಕೆ ಸಂಬಂಧಿಸಿ ಅನುಸೂಚಿಯಲ್ಲಿ ಹೇಳಿರುವ ಸೇವೆಗಳಿಗೆ ಹಾಗೂ ಉದ್ದೇಶಗಳಿಗಾಗಿ ವಿನಿಯೋಗಿಸತಕ್ಕದ್ದು.

ಅಭಿವೃದ್ಧಿ

೨. ಹಣಕಾಸು ಮತ್ತು ಆರೋಗ್ಯ ಸೇವೆಗಳ ಅಭಿವೃದ್ಧಿ

| ಕ್ರ. ಸಂಖ್ಯೆ | ವಿವರಣೆ | ೨೦೨೨-೨೩ | ೨೦೨೩-೨೪ | ೨೦೨೪-೨೫ | ಒಟ್ಟು | ಒಟ್ಟು |
|-------------|--|--------------|---------|--------------|--------------|--------------|
| 1 | 2 | 3 | 4 | 5 | 6 | 7 |
| 1 | II ಸರ್ಕಾರಿ ಆರೋಗ್ಯ ಕೇಂದ್ರಗಳ ನಿರ್ಮಾಣ ಮತ್ತು ಸುಸ್ಥಿತಿಗಾಗಿ | 4,000 | 1,000 | 5,000 | 5,000 | 5,000 |
| 2 | III ಸರ್ಕಾರಿ ಆರೋಗ್ಯ ಕೇಂದ್ರಗಳ ನಿರ್ಮಾಣ ಮತ್ತು ಸುಸ್ಥಿತಿಗಾಗಿ | 2,000 | .. | 2,000 | 2,000 | 2,000 |
| 3 | VI ಶಿಕ್ಷಣ ಮತ್ತು ಸಂಶೋಧನೆ | 1,000 | .. | 1,000 | 1,000 | 1,000 |
| 4 | XI ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ | 1,28,01,000 | .. | 1,28,01,000 | 1,28,01,000 | 1,28,01,000 |
| 5 | XII ಪೋಲೀಸ್ | 2,000 | .. | 2,000 | 2,000 | 2,000 |
| 6 | XIV ಸ್ವಚ್ಛತೆ, ಮುದ್ರಣ ಮತ್ತು ಇತರ ಸೇವೆಗಳು | 23,11,00,000 | .. | 23,11,00,000 | 23,11,00,000 | 23,11,00,000 |
| | | 2,000 | .. | 2,000 | 2,000 | 2,000 |

(1) (2) (3)

| | | | | | | |
|-----|-------|---|-----------------|-----------------------------|-------|-----------------------------|
| 7. | XV | ಸಾರ್ವಜನಿಕ ಕಾಮಗಾರಿ | ಬಂಡವಾಳ | 1,000 | 1,000 | 2,000 |
| 8. | XVI | ಓಂಚೆನಿ ಹಾಗೂ ವಿವಿಧೋದ್ದೇಶಗಳು | ಕಂದಾಯ | 4,000 | .. | 4,000 |
| 9. | XVII | ಶಿಕ್ಷಣ, ಶ್ರೀಡೆ, ಕಲೆ ಹಾಗೂ ಸಂಸ್ಕೃತಿ | ಕಂದಾಯ ಬಂಡವಾಳ | 84,15,98,000 4,65,01,000 | .. | 84,15,98,000 4,65,01,000 |
| 10. | XVIII | ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ | ಕಂದಾಯ ಬಂಡವಾಳ | 60,59,24,000 3,000 | .. | 60,59,24,000 3,000 |
| 11. | XIX | ಕುಟುಂಬ ಕಲ್ಯಾಣ | ಕಂದಾಯ | 100,00,00,000 | .. | 100,00,00,000 |
| 12. | XX | ನೀರಿನ ಸರಬರಾಜು ಹಾಗೂ ಶುಚೀಕರಣ | ಬಂಡವಾಳ | 2,000 | .. | 2,000 |
| 13. | XXI | ಗೃಹ ನಿರ್ಮಾಣ | ಕಂದಾಯ | 1,000 | .. | 1,000 |
| 14. | XXII | ನಗರಾಭಿವೃದ್ಧಿ | ಕಂದಾಯ ಬಂಡವಾಳ | 10,00,03,000 1,000 | .. | 10,00,03,000 1,000 |
| 15. | XXIII | ವಾರ್ತಾಪ್ರಸಾರ ಹಾಗೂ ಪ್ರಚಾರ | ಕಂದಾಯ | 1,000 | .. | 1,000 |
| 16. | XXIV | ಕಾರ್ಮಿಕತೆ ಹಾಗೂ ಕಾರ್ಮಿಕ ಕಲ್ಯಾಣ ಹಾಗೂ ಅನಿವಾಸಿಗರ ಕಲ್ಯಾಣ | ಕಂದಾಯ | 1,000 | .. | 1,000 |

| | | | | | | |
|-----|---------|---|-------------|---------------|----------|---------------|
| 17. | XXXV | ಪರಿಷ್ಕೃತ ಜಾತಿ/ಪರಿಷ್ಕೃತ ಪಂಗಡ/ ಇತರ ಹಿಂದುಳಿದ/ಅಲ್ಪಸಂಖ್ಯಾತರು ಮೊದಲಾದವರ ಕಲ್ಯಾಣ | ಪಂಗಡ/ ಕಂದಾಯ | 5,000 | .. | 5,000 |
| B | XXVII | ಸಹಕಾರ | ಕಂದಾಯ | 128,63,35,000 | .. | 128,63,35,000 |
| B | XXVIII | ಏಕೀಕೃತ ಅಧಿಕೃತ ಸೇವೆಗಳು | ಕಂದಾಯ | 5,00,01,000 | .. | 5,00,01,000 |
| B | XXIX | ಕೃಷಿ | ಕಂದಾಯ | 3,000 | .. | 3,000 |
| B | XXX | ಆಹಾರ | ಬಂಡವಾಳ | 123,85,31,000 | .. | 123,85,31,000 |
| B | XXXI | ಆಹಾರ | ಕಂದಾಯ | 20,00,01,000 | .. | 20,00,01,000 |
| B | XXXII | ಹೈನುಗಾರಿಕೆ | ಕಂದಾಯ | 1,000 | .. | 1,000 |
| B | XXXIII | ಮೀನುಗಾರಿಕೆ | ಬಂಡವಾಳ | 1,000 | .. | 1,000 |
| B | XXXIV | ಪಂಚಾಯತು | ಕಂದಾಯ | 10,00,01,000 | 4,85,000 | 10,04,86,000 |
| B | XXXV | ಗ್ರಾಮಾಭಿವೃದ್ಧಿ | ಬಂಡವಾಳ | 1,00,00,000 | .. | 1,00,00,000 |
| B | XXXVI | ಪಂಚಾಯತು | ಕಂದಾಯ | 5,50,01,000 | .. | 5,50,01,000 |
| B | XXXVII | ಕೈಗಾರಿಕೆಗಳು | ಕಂದಾಯ | 3,000 | .. | 3,000 |
| B | XXXVIII | ಕೈಗಾರಿಕೆಗಳು | ಬಂಡವಾಳ | 1,000 | .. | 1,000 |
| B | XXXIX | ಕೈಗಾರಿಕೆಗಳು | ಕಂದಾಯ | 28,00,03,000 | .. | 28,00,03,000 |
| B | XXXIX | ಕೈಗಾರಿಕೆಗಳು | ಬಂಡವಾಳ | 1,000 | .. | 1,000 |

| ೧) | ೨) | ೩) |
|-------------------------|----------------------|---------------------------|
| ೭. XXXVIII ನೀರಾವರಿ | ಬಂಡವಾಳ 102,77,06,000 | 6,46,69,000 109,23,75,000 |
| ೮. XLI ಸಾರಿಗೆ | ಬಂಡವಾಳ 1,000 | .. 1,000 |
| ೯. XLII ಪ್ರವಾಸೋದ್ಯಮ | ಕಂದಾಯ 1,000 | .. 1,000 |
| | ಬಂಡವಾಳ 3,000 | .. 3,000 |
| ೧೦. XLVI ಸಾಮಾಜಿಕ ಭದ್ರತೆ | ಕಂದಾಯ 125,00,06,000 | .. 125,00,06,000 |
| | ಬಂಡವಾಳ 6,00,00,000 | .. 6,00,00,000 |
| | ಒಟ್ಟು | 6,51,56,000 846,07,13,000 |